

## ಕ್ರಿಸ್ತಯೀಶ್ವರಾಚ್ಯಾ ಕಾಳಾಚೋ ಚಪ್ಪೆತ್ತ ಆಯ್ತಾರ್

24, ದಶೇಂಬರ್ 2023

ಮೊಗಾಚ್ಯಾಂನೇ, ಏಕೆ ಕುಟಮ್ ಜಾವ್ನ್ ಎವ್ವರಿಸ್ತಾಚೆಂ ಬಲಿದಾನ್ ಭೆಟೊಂವ್ಹ್ ಸಾಂಗಾತಾ ಜಮ್ಲ್ಯಾಂವ್. ಆಜ್ ಆಮ್ ಕ್ರಿಸ್ತಯೀಶ್ವರಾಚೋ ಚಪ್ಪೆತ್ತ ಆಯ್ತಾರ್ ಸಂಘರ್ಷಮ್ತಾಂವ್. ಆಯ್ಜ್ ದೇವೋಸ್ತುತಿ ದೇವ್ ಮನ್ಯಾಂಕ್ ಏಕೆ ಫರಾಣೆಂ ಬಾಂದ್ರಾ ಮ್ಹ್ಲೆಂಧ್ ಸಂದೇಶ್ ದಿತಾ. ಆಮ್ಚ್ಯಾ ಚೊಲ್ತೆ ಜಿಣಿಯೆಂತ್ ದೇವಾಚೆಂ ಹಾಜರ್ಪಣ್ ವಳ್ಳುನ್, ಆಮ್ಚ್ಯಾ ಕಾಳ್ಜ್ಯಾಂತ್, ಕುಡಿಂತ್ ಜೆಜುಕ್ ಜಲ್ಲ್ಯಾಂಕ್ ಆಮ್ಚ್ಯಾಂ ಮನಾಂ ಉಗ್ರಿಂ ಕರ್ಯಾಂ ಆನಿ ಸಂತೋಸಾನ್ ಹ್ಯಾ ಮಿಸಾಚ್ಯಾ ಬಲಿದಾನಾಂತ್ ವಾಂಟೊ ಫೆವ್ಯಾಂ.

### ದೇವಾಚ್ಯಾ ಉತ್ಸಾಹಿ ಪರ್ಗಣ್ಟ್:

ಪಯ್ಯಿಂ ವಾಚಪ್ : 2 ಸಾಮು. 7:1-5, 8-12, 14, 16

ಅಂತರ್ಗೀತ್ : ಕೀರ್ತನ್ 88

ದುಸ್ತಂ ವಾಚಪ್ : ರೋಮಾ. 16:25-27

ಸುಖಾತಾರ್ : ಲೂಕ್ 1:26-38

### ಮಿಸಾಚೆಂ ಗಿತಾಂ:

ಪ್ರವೇಶ್ : A 47

ಭೆಟೊವ್ಣಿ : C 16

ಕುಮ್ಮಾರ್ : D 8

ನಿಗ್ರಮನ್ : G 2

ಜಾವ್ಯಾಸಾಂವೆ. ಆಮ್ಲಿ ಹೊಡ್ ಮೈಲ್ಟಿಂ ಫರ್ ಪಾತ್ರಾಕ್, ಮಸ್ತುಕ್, ರಾಗಾಕ್ ನಾಸ್ ಜಾತಾ. ತಿ ಆಮಿ ಪರತ್ ಬಾಂದುಂಕ್ ಆಸಾ. ಜೆದ್ವಾಂ ಆಮ್ಲಿ ಅಶ್ವೋ ಆಮಿ ಕುಮ್ಬಾರಾಚ್ಯ್ಯಾ ಸಾಕ್ರಾಮೆಂತಾ ಮುಖಾಂತ್ರ್ ನಿತಳ್ ಕರ್ತಾಂವ್ ತೆದ್ವಾಂ, ಆಮ್ಲಿ ಹೊಡ್ ದೆವಾಚೆಂ ಮಂದಿರ್ ಜಾತಲೆಂ. ಆಮ್ಲಿ ಹರೆಹ್ಲಾಂಚೊ ಧೇಯ್ ಆಮ್ಲಿಂ ಕಾಳಿಜ್, ಆಮ್ಲಿ ಹೊಡ್ ಜೆಬುಕ್ ಜಲ್ಲುಂಕ್ ತಯಾರ್ ಕ್ರಿ. ತರ್ ಆಮಿಚ್ ದೆವಾಚೆಂ ಮಂದಿರ್ ಜಾವ್ಯಾಂ.

## ಭಾವಾರ್ಥಾಂಚೆಂ ಪ್ರಾರ್ಥನಾಂ:

**ಯಾಜಕ್ :** ಮೋಗಾಚ್ಯಾಂನೊ, ದೇವ್ ಆಮ್ಲಿ ಬಾಪ್ ಆನಿ ಆಮಿ ತಾಚೆಂ ಭುಗ್ರಿಂ.

ಆಮ್ಲಿ ಆಮೊವ್ಯಾಂತ್ ತಾಚೆಂ ಸಾಂಗಾತ್ರ್ಷಣ್ ಹ್ಯಾ ಪ್ರಾರ್ಥನಾ ಮುಖಾಂತ್ರ್ ಜೋಡ್ ಫೆವ್ಯಾಂ.

1. ಬಾಪ್, ತುಜ್ಯ್ಯ ಪ್ರತಾಚಿ ಪೆಟ್ರೋಸ್ಫ್ರೂ ಚೆಲವ್ವ್ ಪ್ರೆಲ್ಯಾ ಧಾರ್ಮಿಕ್ ತಶೆಂಚ್ ಲಾಯಿಕ್ ಮುಕೆಲ್ಯಾಂನಿ ತುಜ್ಯ್ಯ ಉತ್ತಾಂ ದ್ವಾರಿಂ ಖಿರಿ ಶಿಕ್ಷೋವ್ ಆನಿ ಅತ್ಯಿಕ್ ಖಾಣ್ ಫ್ಲಾದಿಕ್ರೆಂ ತುಜ್ಯ್ಯ ಪರ್ಜೆಕ್ ದಿಂವ್ಯಾಕ್ ತುಜೊ ಆಧಾರ್ ದಿ ಮ್ಲಾಣ್ ಮಾಗ್ರಾಂವೆ. **ಜವಾಬ್ದಿ:** ಬಾಪ್, ಆಮ್ಲಿಂ ಮಾಗ್ನಿಂ ಆಯ್ಕ್.
2. ಆಮ್ಲಿ ರಾಜಕೀಯ್ ತಶೆಂಚ್ ಸಾಮಾಜಿಕ್ ಮುಖೆಲ್ಯಾಂನಿ ಸೆವೆಚ್ಯ್ಯಾ ಮನೋಭಾವಾನ್ ವಾಪ್ರಿಂಕ್ ಆನಿ ಗರ್ಜೆವಂತಾಂಚ್ಯ್ಯಾ, ದುಬ್ಬ್ಯಾ ಲೋಕಾಚ್ಯ್ಯಾ ಗಜಾರ್ಕಂಕ್ ಸದಾಂಚ್ ಪಾಪ್ರಿಂಕ್ ತಾಂಕಾಂ ತುಜ್ಯ್ಯ ಕುಪ್ರೆನ್ ಭರ್ ಮ್ಲಾಣ್ ಮಾಗ್ರಾಂವೆ.
3. ಸಮೆಸ್ತ್ ಪಿಡೆಸ್ತ್ ಭಾವಾ-ಭಯ್ಲುಂಕ್ ಬರಿ ಭಲಾಯ್, ಮತಿಕ್ ಶಾಂತಿ ಸಮಾಧಾನ್ ಲಾಬಯ್. ತಾಣಿಂ ಸೊಸ್ಸಿಕ್ಷಾಯೆನ್ ತಾಂಚೆ ಕಷ್ಟ್ ಸೊಸುನ್ ವ್ಹೆರುಂಕ್ ಕುಪ್ರಾ ದಿ. ತಾಂಚಿ ಜತನ್ ಫೆಂವ್ಯಾಂ ಸಮೆಸ್ತಾಂಕ್ ಬೆಸಾಂವೆ ದಿ ಮ್ಲಾಣ್ ಮಾಗ್ರಾಂವೆ.
4. ಸಮೆಸ್ತ್ ಭುಗ್ರಿಂ ಆನಿ ಯುವಜಣಾಂನಿ ಭಾವಾರ್ಥಾನ್ ಆನಿ ದೇವ್ಭಿರಾಂತಿನ್ ವಾಡುಂಕ್ ಕುಪ್ರಾ ದಿ ಮ್ಲಾಣ್ ಮಾಗ್ರಾಂವೆ.
5. ಪರ್ಗಾರ್ವಾಂತ್ ಆಸ್ಲೆಲ್ಯಾ ಆಮ್ಲಿ ಭಾವಾ ಭಯ್ಲುಂಕ್ ರಾಕ್ ಆನಿ ಸಾಂಬಾಳ್. ಆಮ್ಲಾಂ ಪರ್ಗಾರ್ವಾಂತ್ ಆಶ್ಲೆಲ್ಯಾ ಆಮ್ಲಿ ಭಾವಾ ಭಯ್ಲುಂಕ್ ರಾಕ್ ಆನಿ ಸಾಂಬಾಳ್. ಆಮ್ಲಾಂ ವಿವಿಧ್ ರಿತಿನಿಂ ಕುಮಕ್ ಕೆಲ್ಲುಲ್ಯಾಂಕ್ ಆಶೀರ್ವಾದಾನ್ ಭರ್ ಮ್ಲಾಣ್ ಮಾಗ್ರಾಂವೆ.
5. ಎವ್ರಿಸ್ತಾಚ್ಯ್ಯಾ ಮೆಜೊ ಭೋಂವಾರಿಂ ಎಕ್ಕಾಂಯ್ ಜಾಲ್ಯಾ ಆಮಾ ಸವಾರ್ವಾಂನಿ, ಆಮ್ಲಿ ಜೆಣೀಯೆಂತ್ ತುಜ್ಯ್ಯ ಉತ್ತಾಂಕ್ ಪಯ್ಲ್ ಜಾಗೊ ದಿವ್ವ್ ಜೆಯೆಂವ್ಕ್ ಕುಪ್ರಾ ದಿ ಮ್ಲಾಣ್ ಮಾಗ್ರಾಂವೆ.

## ದುಸ್ಕೃತ ವಸ್ತ್ವಾರ್ಥ

### ಪಯ್ಯಿಂ ವಾಚಕ್

ಸರ್ವೇಸ್ಪರ್ಮ ಮುಖ್ಯಾರ್ಥ ದಾವಿದಾಚೆಂ ರಾಜ್ಯ ಸದಾಂಚ್ ಬಾಳ್ತಲೆಂ  
ಸಾಮುಯೆಲಾಚ್ಯಾ ದುಸ್ಕೃತ ಪ್ರಸ್ತುತಾಂತ್ರೀಂ ವಾಚಕ್ 2 ಸಾಮು. 7:1-5, 8b-12, 14, 16

ದಾವಿದ್ ರಾಯ್ ಆಪ್ನ್ಯಾ ರಾಷ್ಟ್ರೀಯಾಂತ್ರೋ ರಾಷ್ಟ್ರೀಕ್ ಲಾಗ್ಲೊ ಅನಿ ಸರ್ವೇಸ್ಪರ್ಮಾನ್ ತಾಕಾ  
ಭೋಂವ್ತೆಣಿಂಚ್ಯಾ ಸರ್ವ್ ದುಸ್ಕೃತಾಂ ಧಾವ್ಯಾ ವಿಶ್ವೋ ದಿಲೊ ತೆದ್ದ್ಯಾ ರಾಯಾನ್ ನಾತಾನ್  
ಪ್ರವಾದ್ಯಾಕ್ ಮ್ಹ್ಯಳೆಂ: “ಪಳೆ, ಹಾಂವ್ ದೆವ್ಯಾರ್ ರುಕಾಡಾಚ್ಯಾ ರಾಷ್ಟ್ರೀಂತ್ರೋ ಜಿಯೆತಾಂ, ಪ್ರಾಣ್  
ದೆವಾಚೆ ಸೊಲ್ಲ್ಯಾಪ್ರೇಚ್ ಎತ್ತಾ ತೆಂಬಾಂತ್ರೋ ರಾವ್ಯಾ!” ನಾತಾನಾನ್ ರಾಯಾಕ್ ಜಾವ್ ದಿಲಿ:  
“ವಚ್ ಅನಿ ತುಜ್ಯಾ ಮನಾಂತ್ರೋ ಆಸಾ ತೆಂ ಸಗ್ರೆಂ ಕರ್ತ್, ಕತ್ಯಾಕ್ ಸರ್ವೇಸ್ಪರ್ಮ ತುಜೆ ಸವೆಂ  
ಆಸಾ.”

ಪ್ರಾಣ್ ತೆ ರಾತಿ ಸರ್ವೇಸ್ಪರ್ಮಾಚೆಂ ಉತರ್ ನಾತಾನಾಕ್ ಆಯ್ಯಿಂ: “ವಚ್ ಅನಿ ಮ್ಹ್ಯಳ್ಯಾ  
ಸೆವಕ್ ದಾವಿದಾಕ್ ಸಾಂಗ್: ‘ಸರ್ವೇಸ್ಪರ್ಮ ಅಶೆಂ ಮ್ಹ್ಯಳ್ತ್ವಾ: ಮ್ಹ್ಯಳ್ತ್ವಾ ರಾಷ್ಟ್ರೀಕ್ ತುಂ ಏಕ್ ಫುರ್  
ಬಾಂದುಂಕ್ ಸೊದ್ದಾಯ್? ದಳ್ಳುರಾಂಚೊ ಸರ್ವೇಸ್ಪರ್ಮ ಅಶೆಂ ಮ್ಹ್ಯಳ್ತ್ವಾ: ತುಂ ಚರ್ವಾಚ್ಯಾ  
ಮಯ್ಯಾನಾರ್ ಬಕ್ರ್ಯಾಂ ಪಾಟ್ಯಾನ್ ವೆತಾಲೊಯ್ ತೆದ್ದ್ಯಾ ಹಾಂವೆಂ ತುಕಾ ಮ್ಹ್ಯಜೆ ಪರ್ವೆ  
ಇಸ್ತಾಯೆಲಾಚೊ ಪ್ರಡಾರಿ ಕರುಂಕ್ ಧಂಯ್ಯೆಂ ಕಾಡುನ್ ಹಾಡ್ಯೆಂ. ತುಂ ಗೆಲೊಯ್ ತ್ವ್ಯಾ ಸರ್ವ್  
ಜಾಗ್ಯಾನಿ ಹಾಂವ್ ತುಜೆ ಸವೆಂ ಆಸ್ಯೊಂ, ಅನಿ ಹಾಂವೆಂ ತುಜ್ಯಾ ಸರ್ವ್ ದುಸ್ಕೃತಾಂಚೊ  
ತುಜ್ಯಾ ದೊಳ್ಳ್ಯಾಂ ಮುಖ್ಯಾರ್ ನಾಸ್ ಕೆಲೊ; ಪ್ರದ್ದ್ಯಳ್ಯಾ ಮಹಾನ್ ಪ್ರರುಷಾಂಚ್ಯಾ ನಾಂವಾ ಪರೀಂ  
ಹಾಂವ್ ತುಜೆಂ ನಾಂವ್ ಪ್ರಸಿದ್ಧ್ ಕರ್ತುಲೊಂ. ಇಸ್ತಾಯೆಲ್ ಮ್ಹ್ಯಜೆ ಪರ್ವೆಕ್ ಹಾಂವ್ ಏಕ್  
ಜಾಗೊ ದಿತಲೊಂ; ಹಾಂವ್ ತಿಕಾ ಧಂಯ್ ರೊಯ್ತುಲೊಂ; ತಿ ಧಂಯ್ ವಸ್ತಿ ಕರ್ತುಲಿ ಅನಿ  
ಕೊಣ್ಣೊಚ್ ತಿಕಾ ಪರ್ತುನ್ ತ್ರಾಸ್ ದಿಂವ್ಯ್ಯಾ ನಾ. ಅದ್ದ್ಯಾ ಕಾಳಾರ್, ಮ್ಹ್ಯಣ್ಣೆ ಹಾಂವೆಂ ಮ್ಹ್ಯಜೆ  
ಪರ್ವೆ ಇಸ್ತಾಯೆಲಾಚೆರ್ ನ್ಯಾಯ್ಕತಾಂತ್ರೋ ನೆಮ್ಮೆ ತ್ವ್ಯಾ ಕಾಳಾ ಧಾವ್ಯಾ ಖೊಟೆ ಮನಿಸ್ ತಾಂಕಾಂ  
ತ್ರಾಸ್ ದಿತಾಲೆ ತಶೆಂ ಪ್ರಡೆಂ ಕೆದ್ದ್ಯಾಂಚ್ ತೆ ದಿಂವ್ಯ್ ನಾಂತ್ರೋ. ತುಜ್ಯಾ ಸರ್ವ್ ದುಸ್ಕೃತಾಂಕ್  
ಪರ್ಯಾ ಕರುನ್ ಹಾಂವ್ ತುಕಾ ವಿಶ್ವೋ ದಿತಲೊಂ. ತ್ವ್ಯಾ ಭಾಯ್ ಸರ್ವೇಸ್ಪರ್ಮ ತುಕಾ ಏಕ್  
ಫುರಾಣೆಂ ಬಾಂದ್ರುಲೊ ಮ್ಹ್ಯಳ್ ತೊ ತುಕಾ ಅತಾಂ ಪರ್ಗೆಟ್ತು.

ತುಜೆ ದೀಸ್ ಭರೊನ್ ತುಂ ತುಜ್ಯಾ ಪ್ರವಚಾಂ ಸವೆಂ ವಿಶ್ವೋ ಫುತಲೊಯ್ ತೆದ್ದ್ಯಾ,  
ತುಜೆ ಸಂತತಿಂತ್ಯಾಂ, ತುಜೆ ಕುಡಿಂತ್ಲೊ ಉತ್ಪನ್ನೊ ಜಾತಲ್ಯಾ ಎತ್ತ್ಯಾಕ್ ಹಾಂವ್ ತುಜ್ಯಾ ಜಾಗ್ಯಾರ್  
ನೆಮ್ಮುಲೊಂ ಅನಿ ತಾಚೆ ರಾಜ್ಯಾಟ್ ಧಿರ್ ಸಾಂಬಾಳ್ತಲೊಂ. ಹಾಂವ್ ತಾಚೊ ಬಾಪ್ಯೆಯ್  
ಜಾತಲೊಂ ಅನಿ ತೊ ಮ್ಹ್ಯಜೊ ಪ್ರಾತ್ ಜಾತಲೊ. ತುಜೆಂ ಫುರಾಣೆಂ ಅನಿ ತುಜೆಂ ರಾಜ್ ಮ್ಹ್ಯಜೆ  
ಮುಖ್ಯಾರ್ ಸದಾಂಚ್ ಧಿರ್ ಉರ್ತುಲಿಂ ಅನಿ ತುಜೆಂ ಶಿಂವಾಸನ್ ಸಾಸ್ಯಾಕ್ ತ್ಗ್ರುಲೆಂ.”

— ದೆವಾಚೆಂ ಉತರ್ ಹೆಂ.

ಆಂತರ್ ಗೀತ್

ಃ. 88:2-3, 4-5, 27+29

**ಶ್ಲೋಕ:** ತುಜಿ ದಯಾ, ಸರ್ವಸ್ವರಾ, ಸದಾಂಕಾಲ್ ಹಾಯನಾಂ ವಾಖಾಣ್ತಲೋಂ.

ಃ. 88:2a

1. ತುಜಿ ದಯಾ, ಸರ್ವಸ್ವರಾ, ಸದಾಂಕಾಲ್ ವಾಖಾಣ್ತಲೋಂ,  
ಸಂತತೆಚ್ಯೇ ಸಂತತೇಕ್ ತುಜೆಂ ವಿಶ್ವಾಸೀಪಣ್ ಪರ್ಗಣಟ್ಲೋಂ.  
ತುಜೊ ಮೋಗ್ ಸಾಸ್ಕಾರ್ ಬಾಳ್ತು ತಸೊ ಧಿರ್ ಕೆಲಾಯ್ ಮ್ಹಣ್ ಹಾಂವ್ ಜಾಣ್ಣಾಂ,  
ತುಜ್ಯಾ ವಿಶ್ವಾಸೀಪಣಾಚೆ ಬುನ್ಯಾದ್ ಸರ್ಗಾರ್ ತುವೆಂ ಘಾಲ್ ದವರ್ಣ್ಯಾಯ್.
2. ಹಾಂವೆಂ ವಿಂಚುನ್ ಕಾಡ್ಲ್ಯಾ ಸವೆಂ ಹಾಂವೆಂ ಕರಾರ್ ಕೆಲ್ಲಾ.  
ದಾವಿದಾರ್, ಮ್ಹ್ಯಜ್ಯಾ ಸೆವಕಾರ್ ಹಾಂವೆಂ ಸಪ್ತತ್ ದಿಲ್ಲಾ:  
“ತುಜಿ ಸಂತತ್ ಸಾಸ್ಕಾರ್ ಸ್ಥಾಪಿತ್ ಕರ್ತಲೋಂ,  
ಸದಾಂ ಸರ್ವದಾಂ ಬಾಳ್ತು ತಸಲೆಂ ಸಿಂಹಾಸನ್ ತುಕಾ ದಿತಲೋಂ.”
3. “ತೋ” ಮ್ಹ್ಯಾಕಾ ಮ್ಹ್ಯಣ್ಲೋ: ‘ತುಂ ಮ್ಹ್ಯಜೊ ಬಾಪ್,  
ಮ್ಹ್ಯಜೊ ದೇವ್ ಅನಿ ಮ್ಹ್ಯಜ್ಯೇ ಬಚಾವೆಚೆಂ ವಿಡಪ್ರ್.’  
ಸದಾಂಕಾಲ್ ತುಕಾ ಮ್ಹ್ಯಜೆಂ ಭೋಳೆಪಣ್ ದಾವಿಯ್ಲೋಂ,  
ಮ್ಹ್ಯಜ್ಯಾ ಸೊಲ್ಲ್ಯಾನ್ ಹಾಂವ್ ತಾಕಾ ವಿಶ್ವಾಸೀ ರಾವ್ತಲೋಂ.”

### ಧ್ಯೇಯ ವಾಚಪ್ರ

ಸೂರ್ಯಾ ಕಾಳಾ ಧಾವ್ ಗುಪ್ತಿ ದವರ್ತಲ್ಲ್ಯಾ ಘುಟ್ ಆತ್ಮಾ ಉಗ್ನಾಪೆಂ ಜಾಲೋ  
ಸಾಂ ಪಾವ್ತ್ಲ್ಯಾನ್ ರೋಮಾಗಾರಾಂ ಬರಯ್ಲ್ಯಾ ಪತ್ರಾರ್ಥ್ಯೆಂ ವಾಚಪ್ರ ರೋಮಾ 16:25-27  
ಜೆಜು ಶ್ರೀಸ್ತಾ ವಿಶ್ವಾಂತ್ ಪರ್ಗಣ್ ಕರ್ತ್ ಹಾಂವೆಂ ತುಮ್ಹಾಂ ಕಳಿತ್ ಕೆಲ್ಲ್ ಸುವಾತ್  
ಪರ್ಮಾಣಂ ಜಯೆಂವ್ ತುಮ್ಹಾಂ ಧಿರಸಣ್ ಅನಿ ಬಳ್ ದಿತಲ್ಯಾ ದೇವಾರ್ ಜಾಂವ್ ಮಹಿಮ್ಯಾ!  
ಸಾಸ್ಕಾರ್ ಕಾಳಾಂ ಧಾವ್ ಗುಪ್ತಿ ದವರ್ತಲ್, ವೃಣ್ ಹ್ಯಾ ಕಾಳಾರ್ ಉಗ್ನಾಪಿ ಜಾಲ್ಲ್  
ಮಾಂಡಾವಳ್ಳೊಚ್ ಹಿ ಸುವಾತ್ ಮ್ಹ್ಯಣ್ತ್ತಾ. ಜುದ್ವೊ ನ್ಯಾಯ್ ಆಸ್ತಲ್ಯಾ ಸಮ್ಮಾಂ ಲೋಕಾನ್  
ವಿಧೇಯ್ಯಣಾಚೆ, ಮ್ಹ್ಯಣ್ ಭಾವಾಧಾರ್ಚೆ ವಾಟೇರ್ ಯೆವ್ಯೇ ಖಾತಿರ್ ಪ್ರವಾದ್ಯಾಂಚ್ಯಾ ಬರ್ವಾಂ  
ಮುಖಾಂತ್, ತಾಂಕಾಂ ತಿ ಕಳಿತ್ ಕೆಲ್ಲ್. ಎರ್ಲ್ಯಾಚ್ ಸರ್ವಾ ಜಾಣಾರ್ ದೇವಾರ್, ಜೆಜು ಶ್ರೀಸ್ತಾ  
ಉದೆಶಿಂ ಜಾಂವ್ ಮಹಿಮ್ಯಾ ಸಾಸ್ಕಾರ್ ಸಾಸ್ಕಾರ್, ಆಮೆನ್.

— ದೇವಾಚೆಂ ಉತ್ತರ್ ಹೆಂ.

ಲುದ್ದಾರ್

ಲೂಕ್ 1:38

ಸರ್ವೇಸ್ಪರಾಕ್ ಜೈ, ಜೈ!  
ಅಜೈ, ಸರ್ವೇಸ್ಪರಾಚಿ ಚಾಕರ್;  
ತುಜ್ಯ ಉತ್ತರ ಪರಮಾಣಂ ಮ್ಹಾಜೈ ಧಂಯ್ ಜಾಂವ್.  
ಸರ್ವೇಸ್ಪರಾಕ್ ಜೈ, ಜೈ!

## ಶುಭಾಷಾತ್ಮ

ಅಜೈ ತುಂ ಗಭೇಸ್ತ ಜಾತಲಿಯ್ ಅನಿ ಎಕಾ ಪ್ರತಾಕ್ ಜಲ್ಲೆ ದಿತಲಿಯ್

‡ ಲೂಕಾ ಪರಮಾಣಂ ಜೆಜು ಶ್ರೀಸ್ತಾಚಿ ಶುಭಾಷಾತ್ಮ

ಲೂಕ್ 1:26-38

ಸವ್ಯ ಮಹಿನ್ಯಾಂತ್ ದೇವಾನ್ ಗಾಬಿಯೆಲ್ ದುತಾಕ್ ಗಾಲಿಲೆಯಾಚ್ಯಾ ನಡರೆತ್ ನಾಂವಾಚೈ ಏಕ್ ಶಹರಾಂತ್ಲೆ ಏಕ್ ಅಂಕ್ಷ್ಯಾರಿ ಸರ್ಫಿಂ ಪಾರೆಯ್ಲ್. ಹಿತಾ ದಾವಿದಾಚ್ಯಾ ಘರಾಣ್ಯಾಚ್ಯಾ ಜುಜೆ ನಾಂವಾಚ್ಯಾ ಏಕ್ ದಾದ್ದ್ಯಾ ಲಾಗಿಂ ಕರಾರ್ ಜಾಲ್ಲೆ. ತೇ ಅಂಕ್ಷ್ಯಾರಿಚೆಂ ನಾಂವ್ ಮರಿ. ದೇವಾದೂತ್ ಭಿತರ್ ಸರ್ರ್ ತಿಚೆ ಲಾಗಿಂ ಮ್ಹಾಣಾಲೊ: “ನಮಾನ್, ದೇವಾಚೆ ಕುರ್ವೆನ್ ಭರ್ಲ್ಲೆ!” ಸರ್ವೇಸ್ಪರ್ ತುಜೇ ಸಾಂಗಾತಾ ಅಸಾ!” ಹಿಂ ಉತ್ತರಂ ಅಯ್ಯುನ್ ಮರಿ ಸಗ್ರಿಚ್ ಶಮ್ಮೆಲಿ ಅನಿ ಹೊ ನಮಾನ್ ಕಸಲೊ ಜಾವೈತ್ ಮ್ಹಾಣ್ ಅಪ್ಪ್ ಇತ್ತ್ಯಾಕ್ ಚಿಂತುಂಕ್ ಪೆಡ್ಲಿ. ತವಳ್ ದೇವಾದುತಾನ್ ತಿಕಾ ಮ್ಹಾಳೆಂ: “ಭಿಯೆನಾಕಾ, ಮರಿಯೇ! ದೇವಾನ್ ತುಜೆರ್ ಅಪ್ಪ್ ದಯಾ ದಾಖಿಯ್ಯಾ. ಪಳೆ, ತುಂ ಗಭೇಸ್ತ ಜಾವ್ವ್ ಏಕ್ ಪ್ರತಾಕ್ ಪ್ರಸೂತ್ ಜಾತಲಿಯ್. ತಾಕಾ ತುವೆಂ ‘ಜೆಜು’ ಮ್ಹಾಣ್ ನಾಂವ್ ದೀಂವ್ಯ್ ಜಾಯ್. ತೊ ವತ್ತೋ ಜಾತಲೊ ಅನಿ ಪರಮೋನ್ನತಾಚೊ ಪ್ರೂತ್ ಮ್ಹಾಣ್ ತಾಕಾ ಅಪಯ್ತುಲೆ. ತಾಚ್ಯಾ ಪ್ರವಚ್ ಬಾಪಾ ದಾವಿದಾಚೆಂ ರಾಜ್ಯಾಸ್ನಾ ಸರ್ವೇಸ್ಪರ್ ದೇವಾ ತಾಕಾ ದಿತಲೊ, ಅನಿ ಜಾಕೊಬಾಚೇ ಸಂತತಿಚೆರ್ ಸದಾಂಕಾಳ್ ತೊ ರಾಜ್ಯಾಟ್ ಕರ್ತುಲೊ; ಅನಿ ತಾಚೆ ರಾಜ್ಯಾಟ್ಕ್ ಅಂತ್ ಅಸ್ಮೀನಾ.”

ಪ್ರಣ್ ಮರಿ ದೇವಾದುತಾ ಲಾಗಿಂ ಮ್ಹಾಣಾಲಿ: “ಹೆಂ ಘಡ್ಯೆಂ ತೆಂ? ಹಾಂವ್ ಅಜುನೌಯೊ ಅಂಕ್ಷ್ಯಾರ್!” ದೇವಾದುತಾನ್ ತಿಕಾ ಜಾವ್ ದಿಲಿ: “ಪೆವಿತ್ ಅತ್ಯೂ ತುಜೆರ್ ಯೆತಲೊ ಅನಿ ಪರಮೋನ್ನತಾಚಿ ಸರ್ತೆ ತುಜೆರ್ ಸಾವ್ಧಿ ಘಾಲ್ತುಲಿ. ದೆಕುನ್ ತುಜೆ ಧಾವ್ ಜಲ್ಲುಂಚ್ಯಾ ಭುಗ್ಯಾಕ್ ಭಾಗೆವಂತ್, ದೇವಾಚೊ ಪ್ರೂತ್ ಮ್ಹಾಣ್ತುಲೆ. ಅನಿ ಪಳೆ, ತುಜೆ ಸಂಬಂಧಿಣ್ ಎಲಿಜಾಚೆತ್, ಅಪ್ಪೆ ಮ್ಹಾತಾರೆ ಪ್ರಾಯೀರ್ ಏಕ್ ಪ್ರತಾಕ್ ಗಭೇಸ್ತ ಜಾಲ್ಯಾ ಅನಿ ವಾಂಚ್ಯ ಮ್ಹಾಣ್ ಲೆವ್ಲ್ಲೆಕ್ ತಿಕಾ ಹೊ ಸರ್ವೊ ಮಹಿನೊ. ಶತ್ಯಾಕ್ ದೇವಾಕ್ ಅಸಾಧ್ ಜಾವೈಂ ಕಸಲೆಂಚ್ ನಾ.” ತೆದ್ದ್ಯಾಂ ಮರಿಯೆನ್ ಮ್ಹಾಳೆಂ: “ಪಳೆ, ಹಾಂವ್ ಸರ್ವೇಸ್ಪರಾಚಿ ಚಾಕರ್; ತುಜ್ಯ ಉತ್ತರ ಪರಮಾಣಂ ಮ್ಹಾಜೆ ಧಂಯ್ ಜಾಂವ್. ತಿತ್ಯಾರ್ ದೇವಾದೂತ್ ತಿಚೆ ಸರ್ಫಿಂಲೊ ಗೆಲೊ.

— ದೇವಾಚೆಂ ಉತ್ತರ್ ಹೆಂ.